



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

| | | |
|-----------------------|---|-------------------|
| ಭಾಗ - ೩ Part - III | ಬೆಂಗಳೂರು, ಬುಧವಾರ, ೦೬, ನವೆಂಬರ್, ೨೦೨೪(ಕಾರ್ತಿಕ, ೧೫, ಶಕವರ್ಷ, ೧೯೪೬) BENGALURU, WEDNESDAY, 06, NOVEMBER, 2024(KARTHIKA, 15, SHAKAVARSHA, 1946) | ನಂ. ೫೩೯ No.539 |
|-----------------------|---|-------------------|

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯವರ ಕಾರ್ಯಾಲಯ, ಬೆಂಗಳೂರು ಗ್ರಾಮಾಂತರ ಜಿಲ್ಲೆ,
1ನೇ ಮಹಡಿ, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ಕುಂದಾಣಿ ಹೋಬಳಿ, ದೇವನಹಳ್ಳಿ ತಾಲ್ಲೂಕು -562110

ಪ್ರಪತ್ರ-2

112(2)ನ್ನು ನಿಯಮವನ್ನು ನೋಡಿ
(ಗ್ರಾಮ ಪಂಚಾಯತಿಗಳಿಗೆ ಚುನಾವಣೆಗಳ ಸಂಧರ್ಭದಲ್ಲಿ ಉಪಯೋಗಕ್ಕಾಗಿ)

ಅಧಿಸೂಚನೆ

BRDC-ELNOELN02/15/2024

ದಿನಾಂಕ: 06.11.2024

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಉಪಬಂಧಗಳ ಮೇರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧ ಕಾರಣಗಳಿಂದ ತೆರವಾಗಿರುವ/ಖಾಲಿ ಇರುವ ದೇವನಹಳ್ಳಿ ತಾಲ್ಲೂಕಿನ ಕೋರಮಂಗಲ ಹಾಗೂ ನೆಲಮಂಗಲ ತಾಲ್ಲೂಕಿನ ಗೊಲ್ಲಹಳ್ಳಿ, ಸೋಲದೇವನಹಳ್ಳಿ, ಹೊನ್ನೇನಹಳ್ಳಿ ಗ್ರಾಮ ಪಂಚಾಯತಿಗಳಿಗೆ ಮತ್ತು ಹೊಸಕೋಟೆ ತಾಲ್ಲೂಕಿನ ಕಲ್ಕುಂಟೆ ಅಗ್ರಹಾರ & ಬೈಲನರಸಾಪುರ ಗ್ರಾಮ ಪಂಚಾಯತಿಗಳ ಸದಸ್ಯ ಸ್ಥಾನಗಳಿಗೆ ಈ ಕೆಳಕಂಡ ಕೋಷ್ಟಕದಂತೆ ಉಪ ಚುನಾವಣೆಯನ್ನು ನಡೆಸಬೇಕಾಗಿರುತ್ತದೆ.

ಕೋಷ್ಟಕ

| ಕ್ರ. ಸಂ | ತಾಲ್ಲೂಕು | ಗ್ರಾಮ ಪಂಚಾಯತಿ ಹೆಸರು | ಚುನಾವಣೆ ನಡೆಯುವ ಕ್ಷೇತ್ರಗಳ ವಿವರ | ಸದಸ್ಯ ಸ್ಥಾನಗಳ ಸಂಖ್ಯೆ | ಚುನಾವಣೆಗೆ ಕಾರಣ |
|---------|----------|---------------------|----------------------------------|----------------------|--|
| 1 | 2 | 3 | 4 | 5 | 6 |
| 1 | ನೆಲಮಂಗಲ | 16-ಹೊನ್ನೇನಹಳ್ಳಿ | 1 ಕ್ಷೇತ್ರ 6-ಕೆಂಗಲ್ ಕೆಂಪೋಹಳ್ಳಿ | 01 | ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ |
| 2 | ನೆಲಮಂಗಲ | 1-ಗೊಲ್ಲಹಳ್ಳಿ | 1 ಕ್ಷೇತ್ರ 06-ತ್ಯಾಗದಹಳ್ಳಿ | 01 | ಸದಸ್ಯರು ಮರಣ ಹೊಂದಿರುವುದರಿಂದ |

| | | | | | | |
|---|-----------|------------------------|-----------|------------------------|----|-------------------------------|
| 3 | ನೆಲಮಂಗಲ | 01- ಸೋಲದೇವನಹಳ್ಳಿ | 1 ಕ್ಷೇತ್ರ | 01-ಸೋಲದೇವನಹಳ್ಳಿ | 01 | ಸದಸ್ಯರು ಮರಣ ಹೊಂದಿರುವುದರಿಂದ |
| 4 | ಹೊಸಕೋಟೆ | 01- ಬೈಲನರಸಾಪುರ | 1 ಕ್ಷೇತ್ರ | 01-ಬೈಲನರಸಾಪುರ | 01 | ಸದಸ್ಯರು ಮರಣ ಹೊಂದಿರುವುದರಿಂದ |
| 5 | ಹೊಸಕೋಟೆ | 01-ಕಲ್ಕುಂಟೆ ಅಗ್ರಹಾರ | 1 ಕ್ಷೇತ್ರ | 01-ಕಲ್ಕುಂಟೆ ಅಗ್ರಹಾರ | 01 | ಸದಸ್ಯರು ಮರಣ ಹೊಂದಿರುವುದರಿಂದ |
| 6 | ದೇವನಹಳ್ಳಿ | 11- ಕೋರಮಂಗಲ | 1 ಕ್ಷೇತ್ರ | 01-ಕೋರಮಂಗಲ | 01 | ಸದಸ್ಯರು ಮರಣ ಹೊಂದಿರುವುದರಿಂದ |

ಆದ್ದರಿಂದ, ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆಯನ್ನು ನಡೆಸುವ) ನಿಯಮಗಳು 1993ರ ನಿಯಮ 12(2)ರ ಅನುಸಾರವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯಾದ ಡಾ|| ಶಿವಶಂಕರ್.ಎನ್, ಭಾ.ಆ.ಸೇ, ಎಂಬ ಹೆಸರಿನ ನಾನು ರಾಜ್ಯ ಚುನಾವಣಾ ಆಯೋಗದ ಆದೇಶ ಸಂಖ್ಯೆ SECK/RLB/BELN(GP)1/2023, E-81253 ದಿನಾಂಕ:-18.10.2024 ರಂತೆ ಮೇಲ್ಕಂಡ ಕೋಷ್ಟಕದಲ್ಲಿ ಕಂಡ ಗ್ರಾಮ ಪಂಚಾಯತಿಗಳ ಕ್ಷೇತ್ರಗಳಿಗೆ ಚುನಾವಣೆ ನಡೆಸಲು ಈ ಕೆಳಕಾಣಿಸಿದಂತೆ ಚುನಾವಣಾ ವೇಳಾಪಟ್ಟಿಯನ್ನು ಈ ಮೂಲಕ ನಿಗದಿಪಡಿಸಿರುತ್ತೇನೆ.

ಚುನಾವಣಾ ವೇಳಾಪಟ್ಟಿ

| ಕ್ರ.ಸಂ | ವಿವರ | ದಿನಾಂಕ |
|--------|--|--------------------------|
| 1 | ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ದಿನ | 12.11.2024 (ಮಂಗಳವಾರ) |
| 2 | ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ ಮತ್ತು ದಿನ | 13.11.2024 (ಬುಧವಾರ) |
| 3 | ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಮತ್ತು ದಿನ | 15.11.2024 (ಶುಕ್ರವಾರ) |
| 4 | ಮತದಾನ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಮತದಾನದ ಅವಧಿ ಬೆಳಿಗ್ಗೆ 7.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ) | 23.11.2024 (ಶನಿವಾರ) |
| 5 | ಮರುಮತದಾನ ಇದ್ದಲ್ಲಿ ಮತದಾನ ದಿನಾಂಕ ಮತ್ತು ದಿನ (ಮತದಾನದ ಅವಧಿ ಬೆಳಿಗ್ಗೆ 7.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ) | 25.11.2024 (ಸೋಮವಾರ) |
| 6 | ಮತಗಳ ಎಣಿಕೆ ದಿನಾಂಕ ಮತ್ತು ದಿನ (ಬೆಳಿಗ್ಗೆ 8.00 ಗಂಟೆಯಿಂದ ಪ್ರಾರಂಭವಾಗಿ ಮತ ಎಣಿಕೆ ಮುಗಿಯುವವರೆಗೆ) ಆಯಾ ತಾಲ್ಲೂಕಿನ ಕೇಂದ್ರ ಸ್ಥಳದಲ್ಲಿ. | 26.11.2024 (ಮಂಗಳವಾರ) |
| 7 | ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾಯಗೊಳಿಸಬೇಕೋ ಆ ದಿನಾಂಕ ಮತ್ತು ದಿನ | 26.11.2024 (ಮಂಗಳವಾರ) |

ಸಹಿ/-

ದಿನಾಂಕ: 06.11.2024

ಸ್ಥಳ: ಬೀರಸಂದ್ರ, ದೇವನಹಳ್ಳಿ ತಾಲ್ಲೂಕು.

(ಡಾ|| ಶಿವಶಂಕರ್. ಎನ್, ಭಾ.ಆ.ಸೇ)

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ,
ಬೆಂಗಳೂರು ಗ್ರಾಮಾಂತರ ಜಿಲ್ಲೆ